

B.Com. DEGREE EXAMINATION MAY 2016.

Second Semester

Paper II – FINANCIAL ACCOUNTING – II

(Old)

Time : Three hours

Maximum : 80 marks

Attempt **ALL** Sections according to internal choice.

Use of Simple Calculator is allowed.

Question No. **13** is **Compulsory**.

SECTION A – (10 × 2 = 20 marks)

I. Answer any **TEN** of the following :

ಬೇಕಾದ ಹತ್ತು ಪ್ರಶ್ನೆಗಳನ್ನು ಉತ್ತರಿಸಿರಿ :

1. (a) Who is a Consignor?
ಸರಕು ರವಾನೆದಾರ ಎಂದರೆ ಯಾರು?
- (b) What is account sales?
ವಿಕ್ರಿ ಲೆಕ್ಕಪತ್ರ ಎಂದರೇನು?
- (c) Why hire purchase price is higher than cash price?
ಬಾಡಿಗೆ ಖರೀದಿ ಬೆಲೆ ನಗದು ಬೆಲೆಗಿಂತ ಏಕೆ ಹೆಚ್ಚಾಗಿರುತ್ತದೆ?
- (d) What do you mean by cash down payment?
ಒಪ್ಪಂದಕ್ಕೆ ಸಹಿ ಹಾಕುವಾಗ ಕೊಡುವ ಮೊತ್ತ ಎಂದರೇನು?
- (e) Give meaning of independent branch.
ಸ್ವತಂತ್ರ ಶಾಖೆಯ ಅರ್ಥ ಬರೆಯಿರಿ.
- (f) What is cash in transit?
ಸಂಚಾರದಲ್ಲಿರುವ ನಗದು ಎಂದರೇನು?
- (g) What is meant by inter-departmental transfer?
ಅಂತರ ವಿಭಾಗಗಳ ವರ್ಗಾವಣೆ ಎಂದರೇನು?
- (h) How rent and bad debts are allocated among departments?
ಬಾಡಿಗೆ ಮತ್ತು ಕರಡು ಸಾಲ ಈ ವೆಚ್ಚಗಳನ್ನು ವಿಭಾಗಗಳ ಮಧ್ಯೆ ಯಾವ ಆಧಾರದ ಮೇಲೆ ಹಂಚುವಿರಿ?

- (i) What do you mean by abnormal loss?
ಅಸಾಮಾನ್ಯ ಹಾನಿ ಎಂದರೇನು?
- (j) What is Invoice Price?
ಕ್ರಿಯ ಪಟ್ಟಿ ಬೆಲೆ ಎಂದರೇನು?
- (k) State any two types of branches.
ಯಾವುದಾದರೂ ಎರಡು ಪ್ರಕಾರದ ಶಾಖೆಗಳನ್ನು ಹೆಸರಿಸಿರಿ.
- (l) What is loading?
ಲೋಡಿಂಗ್ ಎಂದರೇನು?

SECTION B – (3 × 5 = 15 marks)

Answer any **THREE** of the following :

ಬೇಕಾದ ಮೂರು ಪ್ರಶ್ನೆಗಳನ್ನು ಉತ್ತರಿಸಿರಿ :

2. Compute the commission from the following :
- (a) Cost of goods sent on consignment Rs. 1,80,000.
- (b) Loading on goods sent $33\frac{1}{3}\%$ on cost.
- (c) Commission :
- (i) 10% on sales and
- (ii) 20% on excess amount realised over and above invoice price of goods sold.
- (d) 80% of goods sent sold for Rs. 2,10,000.

ಈ ಕೆಳಗಿನ ಮಾಹಿತಿಗಳಿಂದ ದಲ್ಲಾಳಿಯನ್ನು ಲೆಕ್ಕ ಹಾಕಿ :

- (a) ಸರಕು ರವಾನೆ ಪದ್ಧತಿ ಮೇಲೆ ಕಳುಹಿಸಿದ ಸರಕುಗಳ ನೈಜ ಮೌಲ್ಯ ರೂ. 1,80,000.
- (b) ರವಾನೆ ಸರಕುಗಳ ಮೇಲೆ ಹೆಚ್ಚುವರಿ ಹಣ ಬೆಲೆ ಪಟ್ಟಿ ದರದ ಮೇಲೆ $33\frac{1}{3}\%$ ರಷ್ಟು.
- (c) ದಲ್ಲಾಳಿ :
- (i) ಮಾರಾಟದ ಮೇಲೆ 10% ಮತ್ತು
- (ii) ಬೆಲೆ ಪಟ್ಟಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಿದ ಮೊತ್ತದ ಮೇಲೆ 20%.
- (d) ಮಾರಾಟ ಮಾಡಿದ ಸರಕುಗಳು ರವಾನಿಸಿದ ಸರಕುಗಳ 80%ನ್ನು ರೂ. 2,10,000ಕ್ಕೆ.

3. On 1.4.2010 Shri Anand of Karwar purchased a truck on instalment system from Hind Motors Mangalore. He paid Rs. 1,00,000 on signing the agreement and the balance in four annual instalments as follows :

Year	Instalment No.	Amount
31.03.2011	I	5,50,000
31.03.2012	II	4,40,000
31.03.2013	III	3,30,000
31.03.2014	IV	2,20,000

Rate of interest is 10% p.a.

Ascertain cash price of truck.

ದಿನಾಂಕ 1.4.2010 ರಂದು ಕಾರವಾರದ ಶ್ರೀ ಆನಂದ ಎಂಬುವರು ಒಂದು ಲಾರಿಯನ್ನು ಕಂತು ಪದ್ಧತಿಯಂತೆ ಖರೀದಿಸಿದ್ದಾರೆ. (ಹಿಂದೆ ಮೋಟಾರ್ ಕಂಪನಿ ಇವರಿಂದ) ಆನಂದನು ಒಪ್ಪಂದಕ್ಕೆ ಸಹಿ ಹಾಕುವಾಗ ರೂ. 1,00,000 ಕೊಟ್ಟಿದ್ದು ಬಾಕಿ ಮೊತ್ತವನ್ನು ಈ ಕೆಳಗೆ ಕಾಣಿಸಿದಂತೆ ನಾಲ್ಕು ವಾರ್ಷಿಕ ಕಂತುಗಳಲ್ಲಿ ಸಂದಾಯ ಮಾಡಿದ್ದಾನೆ.

ವರ್ಷ	ಕಂತಿನ ಸಂಖ್ಯೆ	ಹಣ (ರೂ.)
31.03.2011	I	5,50,000
31.03.2012	II	4,40,000
31.03.2013	III	3,30,000
31.03.2014	IV	2,20,000

ಶೇಕಡಾ 10 ರಂತೆ ಬಡ್ಡಿ ಆಕರಿಸಲಾಗಿದೆ.

ಲಾರಿಯ ನಗದು ಬೆಲೆಯನ್ನು ಕಂಡು ಹಿಡಿಯಿರಿ.

4. On 1.1.2012 Mr. Arun purchased a computer from 'High-Tech' software dealers Hubli. The cash price of computer is Rs. 60,000. The amount is paid as follows :

On signing agreement on 1.1.2012 Rs. 15,000

On 31.12.2012 first instalment Rs. 15,000

On 31.12.2013 second instalment Rs. 15,000

On 31.12.2014 third instalment Rs. 15,000

Interest is to be paid at 10% on unpaid balance.

You are required to prepare hire purchase chart.

ದಿನಾಂಕ 1.1.2012 ರಂದು ಶ್ರೀ ಅರುಣ ಎಂಬುವರು 'ಹೈಟೆಕ್' ಸಾಫ್ಟ್‌ವೇರ್ ಡೀಲರ್ಸ್ ಹುಬ್ಬಳ್ಳಿ ಇವರಿಂದ ಒಂದು ಕಂಪ್ಯೂಟರ್ (ಗಣಕಯಂತ್ರ)ವನ್ನು ಖರೀದಿಸಿದ್ದಾರೆ. ಕಂಪ್ಯೂಟರ್‌ನ ನಗದು ಬೆಲೆ ರೂ. 60,000. ಹಣದ ಪಾವತಿಯನ್ನು ಈ ಕೆಳಗಿನಂತೆ ಮಾಡಲಾಗಿದೆ :

ಒಪ್ಪಂದಕ್ಕೆ ಸಹಿ ಹಾಕಿದಾಗ (1.1.2012) ರೂ. 15,000

31.12.2012 ಕ್ಕೆ ರೂ. 15,000

31.12.2013 ಕ್ಕೆ ರೂ. 15,000

31.12.2014 ಕ್ಕೆ ರೂ. 15,000

ಬಾಕಿ ಹಣದ ಮೇಲೆ ಶೇಕಡಾ 10 ರಷ್ಟನ್ನು ಬಡ್ಡಿಯಾಗಿ ಕಂತಿನ ಜತೆ ನೀಡಬೇಕು.

ಮೇಲಿನ ಮಾಹಿತಿ ಆಧಾರದ ಮೇಲಿಂದ ಖರೀದಿ ಪಟ್ಟಿಯನ್ನು ತಯಾರಿಸಿ.

5. Star Ltd. opened a branch at Dandeli on 1.4.2014. From the following particulars prepare Branch Account and find profit or loss on 31.3.2015 :

	Rs.
Goods sent to branch	60,000
Cash remitted to branch for	
Salaries	Rs. 7,500
Office rent	Rs. 1,800
Office expenses	Rs. <u>1,200</u>
	10,500
Cash sales by branch (remitted to H.O.)	82,500
Stock on 31.3.2015	7,500

'ಸ್ವಾರ್' ನಿಯಮಿತ ಇವರು ದಾಂಡೇಲಿಯಲ್ಲಿ ಒಂದು ಶಾಖೆಯನ್ನು ದಿನಾಂಕ 1.4.2014 ರಂದು ತೆರೆದಿರುತ್ತಾರೆ. ಈ ಕೆಳಗಿನ ವಿವರಗಳಿಂದ ಶಾಖೆ ಖಾತೆಯನ್ನು ತೆರೆದು 31.3.2014ಕ್ಕೆ ಶಾಖೆಯ ಲಾಭ/ನಷ್ಟ ಕಂಡು ಹಿಡಿಯಿರಿ :

	ರೂ.
ಶಾಖೆಗೆ ರವಾನಿಸಿದ ಸರಕುಗಳು	60,000
ಶಾಖೆಗೆ ಕಳುಹಿಸಿದ ಹಣ	
ಸಂಬಳಕ್ಕೆ	ರೂ. 7,500
ಕಾರ್ಯಾಲಯದ ಬಾಡಿಗೆ	ರೂ. 1,800
ಕಛೇರಿ ವೆಚ್ಚ	ರೂ. <u>1,200</u>
	10,500
ನಗದು ವಿಕ್ರಯಗಳು (ಕೇಂದ್ರ ಕಚೇರಿಗೆ ಕಳುಹಿಸಿದ್ದು)	82,500
ಅಂತಿಮ ಸರಕು (31.3.2015)ಕ್ಕೆ	7,500

6. State suitable basis for allocation of following expenses to different departments :

- Carriage inward
- Discount allowed
- Insurance on stock
- Rent
- Advertisement
- General expenses
- Salary
- Lighting charges
- Bad debts
- Labour Welfare expenses

ಈ ಕೆಳಗಿನ ವಿವಿಧ ವೆಚ್ಚಗಳನ್ನು ವಿವಿಧ ವಿಭಾಗಗಳಿಗೆ ಹೇಗೆ ಹಂಚಿಕೆ ಮಾಡಲಾಗುವುದು ಎಂಬುದನ್ನು ತಿಳಿಸಿರಿ :

- ಖರೀದಿ ಸಾಗಾಣಿಕೆ ಖರ್ಚು
- ಸೋಡಿ ಕೊಟ್ಟಿದ್ದು
- ಶಿಲ್ಕು ಸರಕಿನ ಮೇಲೆ ವಿಮಾ ಖರ್ಚು
- ಬಾಡಿಗೆ
- ಜಾಹೀರಾತಿನ ಖರ್ಚು
- ಸಾಮಾನ್ಯ ಖರ್ಚುಗಳು
- ವೇತನ
- ವಿದ್ಯುತ್ ದೀಪಗಳ ಖರ್ಚು
- ಕರಡು ಸಾಲಗಳು
- ಕಾರ್ಮಿಕ ಕಲ್ಯಾಣ ಖರ್ಚುಗಳು

7. Mention any five differences between proforma invoice and account sales.
ಮಾದರಿ ಬೆಲೆ ಪಟ್ಟಿ ಮತ್ತು ಮಾರಾಟ ವರದಿ ಇವುಗಳ ನಡುವಿನ ಯಾವುದಾದರೂ ಐದು ವ್ಯತ್ಯಾಸಗಳನ್ನು ಬರೆಯಿರಿ.

SECTION C – (3 × 15 = 45 marks)

Q. No. 13 is **Compulsory**. Answer any **TWO** of the remaining questions :

ಪ್ರಶ್ನೆ ಸಂಖ್ಯೆ 13 ಕಡ್ಡಾಯ. ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

8. Fit and Smart Co. Ltd. consigned 100 lady bird cycles to Parimala cycle mart at an invoice price of Rs. 2,400 each. The cost price of each cycle is Rs. 1,800. Consignor paid Rs. 4,000 for loading, Rs. 3,000 for carriage and Rs. 3,000 for insurance. Two cycles were totally damaged in transit and the insurance company accepted claim for Rs. 2,000 only. The consignee took delivery of the rest of the cycles and paid for unloading Rs. 1,960 and Rs. 2,000 for godown rent. They also paid for advertisement and after selling expenses Rs. 6,000. 82 cycles were sold by consignee at Rs. 2,600 each. They sent a draft in settlement of their account after deducting their commission at 5% on sales at invoice price and 10% on sales over and above invoice price of goods sold. Show necessary ledger accounts in the books of Fit and Smart Co. Ltd.

‘ಫಿಟ್ & ಸ್ಟಾರ್ಟ್’ ಕಂಪನಿಯವರು 100 ಲೇಡಿ ಬರ್ಡ್ ಸೈಕಲ್‌ಗಳನ್ನು ‘ಪರಿಮಳಾ ಸೈಕಲ್ ಮಾರ್ಟ್’ ಇವರಿಗೆ ಸರಕು ರವಾನೆ ಪದ್ಧತಿಯಲ್ಲಿ ಮಾರಲು ಕಳುಹಿಸಿರುತ್ತಾರೆ. ಈ ಸೈಕಲ್‌ಗಳ ಬಿಕರಿ ಬೆಲೆ ರೂ. 2,400 ಇದ್ದು ನಗದು ಬೆಲೆ ರೂ. 1,800 ಇರುತ್ತದೆ. ರವಾನೆಗಾರರು ರೂ. 4,000ನ್ನು ಸೈಕಲ್‌ಗಳನ್ನು ಹೇರುವುದಕ್ಕೆ ರೂ. 3,000ನ್ನು ಗಾಡಿ ಬಾಡಿಗೆಗಾಗಿ ಮತ್ತು ರೂ. 3,000ನ್ನು ವಿಮೆಗಾಗಿ ಖರ್ಚು ಮಾಡಿದ್ದಾರೆ. ಸಾಗಾಣಿಕೆಯಲ್ಲಿ ಎರಡು ಸೈಕಲ್‌ಗಳು ಓಖಂಗೊಂಡಿದ್ದು ಅವುಗಳಿಗಾಗಿ ವಿಮೆ ಕಂಪನಿಯೂ ರೂ. 2,000ನ್ನು ಮಾತ್ರ ಸಂಪೂರ್ಣ ಇತ್ಯರ್ಥದ ಹಣವಾಗಿ ಪಾವತಿ ಮಾಡಿದೆ. ಪ್ರತಿನಿಧಿಯ ಇನ್ನುಳಿದ ಸೈಕಲ್‌ಗಳನ್ನು ಪಡೆದುಕೊಂಡಿದ್ದು ಸೈಕಲ್‌ಗಳನ್ನು ಇಳಿಸಿಕೊಳ್ಳಲು ರೂ. 1,960ನ್ನು ಗೋದಾಮಿನ ಬಾಡಿಗೆಯಾಗಿ ರೂ. 2,000ನ್ನು ಮತ್ತು ಜಾಹೀರಾತು ಹಾಗೂ ಮಾರಾಟದ ವೆಚ್ಚವಾಗಿ ರೂ. 6,000ನ್ನು ಖರ್ಚು ಮಾಡಿರುತ್ತಾರೆ.

ಪರಿಮಳಾ ಸೈಕಲ್ ಮಾರ್ಟ್ ಇವರು ಒಟ್ಟು 82 ಸೈಕಲ್‌ಗಳನ್ನು ರೂ. 2,600ಕ್ಕೆ ಒಂದರಂತೆ ಮಾರಾಟ ಮಾಡಿದ್ದಾರೆ. ಮಾರಾಟ ಬೆಲೆಯ ಮೇಲೆ ಶೇಕಡಾ 5 ರಂತೆ ಮತ್ತು ಬಿಕರಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಬೆಲೆಯ ಮೇಲೆ ಶೇಕಡಾ 10 ರಷ್ಟು ದಲ್ಲಾಳಿ ಕಡಿತಗೊಳಿಸಿ ಉಳಿದ ಹಣವನ್ನು ರವಾನೆದಾರರಿಗೆ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಿದ್ದಾರೆ.

‘ಫಿಟ್ & ಸ್ಟಾರ್ಟ್’ ಕಂಪನಿಯ ಪುಸ್ತಕದಲ್ಲಿ ಅವಶ್ಯವಿರುವ ಖಾತೆಗಳನ್ನು ಬರೆಯಿರಿ.

9. From the following particulars prepare departmental trading and profit and loss account for the year ending 31.3.2014 :

Departments			
(a) Particulars	X (Rs.)	Y (Rs.)	Z (Rs.)
Opening stock	34,000	28,800	13,600
Purchases	70,000	60,000	50,000
Sales	1,20,000	1,00,000	80,000
Closing stock	33,480	24,100	26,000
(b) Expenses common to all departments :			
Salaries Rs. 20,100			
Rent and rates Rs. 18,000			
Discount allowed Rs. 6,000			
(c) Inter departmental transactions (sales) :			
X – Y – Rs. 9,600			
X – Z – Rs. 4,800			
Y – Z – Rs. 6,400			
(d) Other information :			
(i) No. of employees in departments :			
X – 15, Y – 10, Z – 5			
(ii) Area occupied by each department :			
X – 200 sq. feet, Y – 150 sq. feet, Z – 100 sq. feet.			

ಈ ಕೆಳಗಿನ ಮಾಹಿತಿಯಿಂದ ವಿಭಾಗೀಯ ವ್ಯಾಪಾರಿ ಖಾತೆ ಮತ್ತು ಲಾಭ ನಷ್ಟ ಖಾತೆಗಳನ್ನು 31.3.2014ಕ್ಕೆ ತಯಾರಿಸಿರಿ :

ವಿಭಾಗಗಳು

(a) ವಿವರಗಳು	X (ರೂ.)	Y (ರೂ.)	Z (ರೂ.)
ಪ್ರಾರಂಭದ ಸರಕು ಶಿಲ್ಕು	34,000	28,800	13,600
ಖರೀದಿ	70,000	60,000	50,000
ಮಾರಾಟ	1,20,000	1,00,000	80,000
ಅಂತ್ಯ ಸರಕಿನ ಶಿಲ್ಕು	33,480	24,100	26,000

(b) ಎಲ್ಲಾ ವಿಭಾಗಗಳ ಮೇಲೆ ಹೂಡಿದ ಒಟ್ಟು ಖರ್ಚು :

ಸಂಬಳ - ರೂ. 20,100

ಬಾಡಿಗೆ ಮತ್ತು ದರ - ರೂ. 18,000

ಸೋಡಾ ಕೊಟ್ಟದ್ದು - ರೂ. 6,000

(c) ಅಂತರ ವಿಭಾಗಗಳಲ್ಲಿಯ ವ್ಯವಹಾರ :

X ನಿಂದ Y ಗೆ - ರೂ. 9,600

X ನಿಂದ Z ಗೆ - ರೂ. 4,800

Y ನಿಂದ Z ಗೆ - ರೂ. 6,400

(d) ಇತರೆ ಮಾಹಿತಿ :

(i) ವಿಭಾಗಗಳಲ್ಲಿಯ ಸಿಬ್ಬಂದಿ ಸಂಖ್ಯೆ :

X - 15 ಜನ, Y - 10 ಜನ, Z - 5 ಜನ

(ii) ವಿಭಾಗಗಳು ಆಕ್ರಮಿಸಿದ ಜಾಗ :

X - 200 ಚ.ಮೀ., Y - 150 ಚ.ಮೀ., Z - 100 ಚ.ಮೀ.

10. Belgaum H.O. has a branch at Dharwad. The following balances of branch as on 31.3.2014 are made available to you :

Particulars	Debit (Rs.)	Credit (Rs.)
Purchases	18,000	-
Debtors	8,000	-
Cash in hand	6,600	-
Sales	-	60,000
Creditors	-	24,400
Machinery	40,000	-

Particulars	Debit (Rs.)	Credit (Rs.)
Stock (1.4.2013)	30,000	-
Interest received	-	5,000
Goods from H.O.	28,000	-
Office expenses	800	-
H.O. Account	-	44,000
Returns inwards	4,000	-
Returns outwards	-	2,000
	<u>1,35,400</u>	<u>1,35,400</u>

Other information :

- Stock on 31.3.2014 Rs. 34,000
- The branch a/c in H.O. stood at Rs. 54,000 (Dr.)
- Depreciate branch furniture and machinery at 10%
- The branch furniture in H.O. books stood at Rs. 4,000
- The H.O. sent goods worth Rs. 10,000 to the branch on 25.3.2014 but branch received for same on 4.4.2014

Pass incorporation and adjusting journal entries in the books of H.O. and also prepare branch a/c.

ಬೆಳಗಾವಿ ಕೇಂದ್ರ ಕಚೇರಿಯು ಧಾರವಾಡದಲ್ಲಿ ಒಂದು ಶಾಖೆಯನ್ನು ಹೊಂದಿರುತ್ತಾರೆ. ದಿನಾಂಕ 31.3.2014ಕ್ಕೆ ಶಾಖೆಯಲ್ಲಿನ ಖಾತಾ ಶಿಲ್ಕುಗಳು ಈ ಕೆಳಗಿನಂತಿವೆ :

ವಿವರಗಳು	ಖರ್ಚು (ರೂ.ಗಳಲ್ಲಿ)	ಜಮಾ (ರೂ. ಗಳಲ್ಲಿ)
ಖರೀದಿ	18,000	-
ದೇಣಿದಾರರು	8,000	-
ನಗದು	6,600	-
ವಿಕ್ರಿ	-	60,000
ಲೇಣಿದಾರರು	-	24,400
ಯಂತ್ರೋಪಕರಣಗಳು	40,000	-
ದಾಸ್ತಾನು (1.4.2013)	30,000	-
ಸ್ವೀಕರಿಸಿದ ಬಡ್ಡಿ	-	5,000
ಪ್ರಧಾನ ಕಚೇರಿಯಿಂದ ಪೂರೈಸಲ್ಪಟ್ಟ ಸರಕುಗಳು	28,000	-
ಕಚೇರಿ ವೆಚ್ಚ	800	-
ಪ್ರಧಾನ ಕಚೇರಿ ಖಾತೆ	-	44,000
ವಿಕ್ರಿಯ ಪರತ	4,000	-
ಖರೀದಿ ಪರತ	-	2,000
	<u>1,35,400</u>	<u>1,35,400</u>

ಇತರೆ ಮಾಹಿತಿಗಳು :

- (a) 31.3.2014ಕ್ಕೆ ದಾಖಲಾತಿ ಶಿಲ್ಕು ರೂ. 34,000
- (b) ಪ್ರಧಾನ ಕಚೇರಿಯಲ್ಲಿ ಶಾಖಾ ಖಾತೆಯು ರೂ. 54,000 (ಎಚ್‌ಎಫ್) ಇರುತ್ತದೆ.
- (c) ಶಾಖಾ ಪೀಠೋಪಕರಣ ಹಾಗೂ ಯಂತ್ರಗಳ ಮೇಲೆ ಶೇಕಡಾ 10 ರಷ್ಟು ಸವಕಳಿ ತೆಗೆಯುವುದು.
- (d) ಪ್ರಧಾನ ಕಚೇರಿಯಲ್ಲಿನ ಪುಸ್ತಕದಲ್ಲಿನ ಶಾಖಾ ಪೀಠೋಪಕರಣ ಖಾತೆಯು ರೂ. 4,000 ಇರುತ್ತದೆ.
- (e) ದಿನಾಂಕ 25.3.2014 ರಂದು ಪ್ರಧಾನ ಕಚೇರಿಯು ರವಾನಿಸಿದ ರೂ. 10,000 ಮೌಲ್ಯದ ಸರಕುಗಳನ್ನು ಶಾಖೆಯು ದಿನಾಂಕ 4.4.2014 ರಂದು ಸ್ವೀಕರಿಸುತ್ತದೆ.

ಪ್ರಧಾನ ಕಚೇರಿಯ ಪುಸ್ತಕದಲ್ಲಿ ಸಂಲಗ್ನಿಸುವ ಹಾಗೂ ಹೊಂದಾಣಿಕೆಯ ರೋಜು ದಾಖಲೆಗಳನ್ನು ಬರೆಯಿರಿ ಹಾಗೂ ಶಾಖಾ ಖಾತೆಯನ್ನು ತೆರೆಯಿರಿ.

11. On 1.1.2010 Abhay of Hubli purchased a motor car from Bajaj & Co. Ltd. of Haveri on instalment system. The terms and conditions of payment are as follows :

	Rs.
On signing the agreement (1.1.2010)	20,000
On 31.12.2010	93,000
On 31.12.2011	64,000
On 31.12.2012	78,000
On 31.12.2013	69,000

Mr. Abhay decided to write off depreciation at 10% on diminishing balance method. Rate of interest is 15%.

You are required to prepare :

- (a) Motor car a/c
- (b) Interest suspense a/c
- (c) Bajaj & Company account in the books of Abhay assuming that every year accounts are closed on 31st December.

ದಿನಾಂಕ 1.1.2010 ರಂದು ಹುಬ್ಬಳ್ಳಿಯ ಅಭಯ ಇವರು ಬಜಾಜ್ & ಕಂ. ಹಾವೇರಿ ಇವರಿಂದ ಮೋಟಾರ್ ಕಾರನ್ನು ಕಂತು ಪದ್ಧತಿ ಮೇಲೆ ಖರೀದಿಗೆ ಸಹಿ ಹಾಕಿರುತ್ತಾರೆ. ಈ ಖರೀದಿಯ ನಿಯಮ ನಿಬಂಧನೆಗಳು ಈ ಕೆಳಗಿನಂತಿವೆ :

	ರೂ.
ಸಹಿ ಹಾಕುವಾಗ (1.1.2010 ಕ್ಕೆ) ಪಾವತಿಸಿದ ಹಣ	20,000
31.12.2010 ಕ್ಕೆ ಪಾವತಿಸಿದ ಹಣ	93,000
31.12.2011 ಕ್ಕೆ ಪಾವತಿಸಿದ ಹಣ	64,000
31.12.2012 ಕ್ಕೆ ಪಾವತಿಸಿದ ಹಣ	78,000
31.12.2013 ಕ್ಕೆ ಪಾವತಿಸಿದ ಹಣ	69,000

ಅಭಯ ಅವರು ಶೇಕಡಾ 10 ರಂತೆ ಇಳುವರಿ ಪದ್ಧತಿ ಮೇಲೆ ಸವಕಳಿಯನ್ನು ತೆಗೆಯಲು ನಿರ್ಧರಿಸಿರುತ್ತಾರೆ. ಬಡ್ತಿ ದರ ಶೇಕಡಾ 15 ರಷ್ಟಿದೆ.

ಈ ಕೆಳಗಿನ ಖಾತೆಗಳನ್ನು ಬರೆಯಿರಿ :

- ವಾಹನ ಖಾತೆ
- ಬಡ್ತಿ ಸ್ಟೆನ್ಸ್ ಖಾತೆ
- ಅಭಯ ಅವರ ಪುಸ್ತಕದಲ್ಲಿ ಬಜಾಜ್ & ಕಂ. ಇವರ ಖಾತೆಯನ್ನು ಬರೆಯಿರಿ (ಪ್ರತಿ ವರ್ಷ) 31 ಡಿಸೆಂಬರ್‌ಗೆ ಖಾತೆಗಳನ್ನು ಪೂರ್ಣಗೊಳಿಸಲಾಗುತ್ತದೆ.

12. Ajay Co. Ltd. consigned 500 sewing machines costing Rs. 2,000 each which were invoiced to Vijay Traders at 25% profit on invoice price.

Consignor paid Rs. 15,000 for freight and insurance consignee accepted a bill for Rs. 50,000, which was discounted by consignor at 2%. During transit 20 sewing machines were totally destroyed and insurance company settled payment at 80% only.

Consignor received balance of goods and paid for carriage to godown Rs. 9,600 and godown rent Rs. 10,000.

400 sewing machines were sold at Rs. 3,000 each and consignee paid for selling expenses of Rs. 8,000. He is entitled to 5% commission on sales. Account are settled at the end by bank draft.

You are required to prepare :

- Account sales
- Pass journal entries in the books of consignor and
- Open consignor account in the books of consignee

ಅಜಯ ಕಂ. ನಿಯಮಿತ ಇವರು 500 ಹೊಲಿಗೆ ಯಂತ್ರಗಳನ್ನು ವಿಜಯ ಟ್ರೇಡರ್ ಇವರಿಗೆ ರವಾನೆ ವ್ಯವಹಾರದಡಿಯಲ್ಲಿ ಕಳುಹಿಸಿರುತ್ತಾರೆ. ಈ ಯಂತ್ರಗಳ ನಗದು ಬೆಲೆ ರೂ. 2,000 ಪ್ರತಿಯೊಂದಕ್ಕೆ ಇದ್ದು ಕ್ರಯ ಪಟ್ಟಿ ಬೆಲೆಯ ಮೇಲೆ 25% ರಷ್ಟು ಹೆಚ್ಚಿನ ಬೆಲೆ ಇರುವಂತೆ ಬಿಕ್ಕರಿ ಬೆಲೆ ನಿಗದಿ ಮಾಡಿರುತ್ತಾರೆ.

ರವಾನೆದಾರರು ರೂ. 15,000ನ್ನು ಬಾಡಿಗೆ ಮತ್ತು ವಿಮೆಗಾಗಿ ವ್ಯಯ ಮಾಡಿರುತ್ತಾರೆ. ಪ್ರತಿನಿಧಿಯು ರೂ. 50,000 ಮೊತ್ತದ ಹುಂಡಿಯನ್ನು ಒಪ್ಪಿ ರವಾನೆದಾರರಿಗೆ ಕಳುಹಿಸಿದ್ದು ರವಾನೆದಾರರು ಸದರಿ ಹುಂಡಿಯನ್ನು ಶೇಕಡಾ 2ರ ಸೋಡಿಗೆ ಬ್ಯಾಂಕಿನಿಂದ ಹಣ ಪಡೆದಿರುತ್ತಾರೆ. ದಾರಿಯಲ್ಲಿ (ಸಾಗಾಣಿಕೆ) 20 ಹೊಲಿಗೆ ಯಂತ್ರಗಳು ಓಖಂಗೊಂಡಿದ್ದು ವಿಮಾ ಕಂಪನಿಯ ನಷ್ಟದ ಶೇಕಡಾ 80 ರಷ್ಟನ್ನು ಮಾತ್ರ ಪಾವತಿಸಿರುತ್ತಾರೆ.

ವಿಜಯ ಟ್ರೇಡರ್ ಅವರು ಉಳಿದಂತೆ ಹೊಲಿಗೆ ಯಂತ್ರಗಳನ್ನು ಪಡೆದಿದ್ದು ಗೋದಾಮಿಗೆ ರವಾನಿಸಲು ಬಾಡಿಗೆ ರೂ. 9,600 ಮತ್ತು ಗೋದಾಮಿಗೆ ಬಾಡಿಗೆ ರೂ. 10,000 ಖರ್ಚು ಮಾಡಿರುತ್ತಾರೆ.

400 ಹೊಲಿಗೆ ಯಂತ್ರಗಳನ್ನು ವಿಜಯ ಟ್ರೇಡರ್ ಇವರು ರೂ. 3,000ಕ್ಕೆ ಒಂದರಂತೆ ಮಾರಿರುತ್ತಾರೆ. ಮಾರಾಟದ ಖರ್ಚು ರೂ. 8,000 ಆಗಿರುತ್ತದೆ. ಪ್ರತಿನಿಧಿಯ ದಲ್ಲಾಳಿ ಮಾರಾಟದ ಮೇಲೆ ಶೇಕಡಾ 5 ರಷ್ಟಿದೆ.

ಬ್ಯಾಂಕ್ ಡ್ರಾಫ್ಟ್ ನೀಡುವ ಮೂಲಕ ಪ್ರತಿನಿಧಿಯು ವ್ಯವಹಾರ ಬಾಕಿಯನ್ನು ಕೊಟ್ಟಿರುತ್ತಾರೆ :

- ವಿಕ್ರಿ ಲೆಕ್ಕ ಪತ್ರ ಬರೆಯಿರಿ.
- ರವಾನೆದಾರರ ಪುಸ್ತಕದಲ್ಲಿ ರೋಜು ದಾಖಲೆ ಬರೆಯಿರಿ.
- ಪ್ರತಿನಿಧಿಯ ಪುಸ್ತಕದಲ್ಲಿ ರವಾನೆದಾರರ ಖಾತೆ ಬರೆಯಿರಿ.

13. Case Study (**Compulsory**) :

A Departmental Store has three departments. The management wants to know following :

- (a) Whether it is profitable to continue all the three departments? Substantiate your answer.
- (b) If any of the department is to be closed give reasons.
- (c) Suggest any changes you feel suitable for improving the efficiency of department.

Details available for the year ending 31.12.2012 are follows :

(a) Department wise details :	X	Y	Z
	(Rs.)	(Rs.)	(Rs.)
Stock on 1.1.2012	17,000	14,500	6,800
Stock on 31.12.2012	16,740	12,050	13,000
Purchases	35,000	30,000	25,000
Sales	60,000	50,000	40,000

- (b) Expenses common to all departments :

Salaries Rs. 10,500, Rent Rs. 9,000, Discount allowed Rs. 2,400, Discount earned Rs. 3,600, Carriage inward Rs. 10,800 and Managers salary Rs. 15,000, Canteen expenses Rs. 2,000.

- (c) Other information :

- (i) The rent of the department Z is Rs. 200 p.m.
- (ii) No. of employees in dept. X – 4, Y – 3 and Z – 3.
- (iii) Salaries of dept. Z are $\frac{1}{3}$ and that of X and Y are $\frac{2}{3}$ shared equally.
- (iv) Rent between X and Y are shared equally.
- (v) Managers salary is shared based on no. of employees.

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

ಒಂದು ವಿಭಾಗೀಯ ದಾಸ್ತಾನು ಮಳಿಗೆಯಲ್ಲಿ ಮೂರು ವಿವಿಧ ವಿಭಾಗಗಳಿವೆ. ಸದರಿ ಸಂಸ್ಥೆಯ ವ್ಯವಸ್ಥಾಪಕರು ಈ ಕೆಳಗಿನ ಅಂಶಗಳ ಬಗೆಗೆ ತಿಳಿದುಕೊಳ್ಳಲು ಇಚ್ಛಿಸಿದ್ದಾರೆ :

- ಲಾಭದ ದೃಷ್ಟಿಯಿಂದ ಎಲ್ಲ ವಿಭಾಗಗಳನ್ನು ಮುಂದುವರಿಸಬೇಕೆ? ಹಾಗಾದರೆ ಸೂಕ್ತ ಕಾರಣ ಕೊಡಿರಿ.
- ಯಾವುದೇ ವಿಭಾಗವನ್ನು ಮುಚ್ಚಬೇಕೆಂದಾದರೆ, ಸೂಕ್ತ ಕಾರಣ ಕೊಡಿರಿ.
- ವಿಭಾಗದ ಕಾರ್ಯಕ್ಷಮತೆ ಹೆಚ್ಚಿಸಲು ನಿಮಗೆ ಯೋಗ್ಯ ಅನಿಸಿದ ಸಲಹೆಗಳನ್ನು ನೀಡಿರಿ.

ದಿ. 31.12.2012 ರಂದು ಈ ಕೆಳಗಿನ ವಿವರಗಳು ದೊರಕುತ್ತವೆ :

(a) ವಿಭಾಗಾನುಸಾರ ವಿವರ	X (ರೂ.)	Y (ರೂ.)	Z (ರೂ.)
ಆರಂಭದ ಶಿಲ್ಕು 1.1.2012ಕ್ಕೆ	17,000	14,500	6,800
ಅಂತಿ ಶಿಲ್ಕು 31.12.2012ಕ್ಕೆ	16,740	12,050	13,000
ಖರೀದಿಗಳು	35,000	30,000	25,000
ವಿಕ್ರಯಗಳು	60,000	50,000	40,000

(b) ಎಲ್ಲಾ ವಿಭಾಗಗಳಿಗೆ ಅನ್ವಯಿಸುವ ವೆಚ್ಚಗಳು :

ವೇತನ ರೂ. 10,500, ಬಾಡಿಗೆ ರೂ. 9,000, ಸೋಡಿ ನೀಡಿದ್ದು ರೂ. 2,400, ಸೋಡಿ ಪಡೆದಿದ್ದು ರೂ. 3,600, ಖರೀದಿ ಸಾಗಾಣಿಕೆ ವೆಚ್ಚ ರೂ. 10,800 ವ್ಯವಸ್ಥಾಪಕರ ವೇತನ ರೂ. 15,000, ಉಪಹಾರ ಗೃಹ ವೆಚ್ಚ ರೂ. 2,000.

(c) ಇತರೆ ಮಾಹಿತಿ :

- Z ವಿಭಾಗದ ಬಾಡಿಗೆಯು ಪ್ರತಿ ತಿಂಗಳು ರೂ. 200 ಇದೆ.
- ಸಿಬ್ಬಂದಿ ಸಂಖ್ಯೆ X - 4 ಜನ, Y - 3 ಜನ ಮತ್ತು Z - 3 ಜನ
- Z ವಿಭಾಗದ ವೇತನ $1/3$ ಮತ್ತು X ಹಾಗೂ Y ವಿಭಾಗಗಳಿದ್ದು $2/3$ ರಷ್ಟು ಇದ್ದು X ಮತ್ತು Y ವಿಭಾಗಗಳು ಸಮನಾಗಿ ಹಂಚಿಕೊಂಡಿವೆ.
- X ಮತ್ತು Y ವಿಭಾಗಗಳ ಬಾಡಿಗೆಯನ್ನು ಸಮನಾಗಿ ಹಂಚಲಾಗಿದೆ.
- ವ್ಯವಸ್ಥಾಪಕರ ವೇತನವನ್ನು ಸಿಬ್ಬಂದಿ ಸಂಖ್ಯೆ ಮೇಲೆ ಹಂಚಲಾಗುವುದು.